AUTOMOTIVE AXLES LIMITED

13th December, 2021

The BSE Limited
Phiroze Jeejeebhoy Towers
Dalal Street
Mumbai - 400 001
Scrip Code: 505010

National Stock Exchange Limited Exchange Plaza, Plot No. C/1, G- Block Bandra (E) Mumbai - 400 051 Scrip Code: AUTOAXLES

Attn: Listing Department

Dear Sir/Madam,

Sub: Notice to shareholders w.r.t transfer of shares to IEPF

In accordance with Regulation 30 of the SEBI (Listing Obligations and Disclosure Requirements) Regulations, 2015, we have to enclose copies of the communication issued to the shareholders and notice published in the newspapers, Financial Express (English) and The Andolana(Kannada), concerning the proposed transfer of shares to the IEPF Authority, pursuant to Section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016, as amended from time to time.

You are kindly requested to take the same on record.

Thanking you,

Yours Truly,

For Automotive Axles Limited

Debadas Panda Company Secretary

Encl: As Above

Regd. Office & Mysuru Unit:

Hootagalli Industrial Area, Off Hunsur Road, Mysuru – 570 018, Karnataka, India Telephone : 91-821-719 7500, Fax : 91-821-2402451

 $Email: \underline{sec@autoaxle.com}, \ Website: \underline{www.autoaxle.com}$

CIN: L51909KA1981PLC004198

ISO 9001:2015 / IATF 16949 : 2016, EMS : ISO : 14001:2015 & OHSAS : ISO : 45001 : 2018





INTEGRATED REGISTRY MANAGEMENT SERVICES PRIVATE LIMITED CIN NO: U74900TN2015PTC101466

(UNIT: AUTOMOTIVE AXLES LIMITED)

#30, Ramana Residency, 4th Cross, Sampige Road, Malleswaram, Bengaluru -560003 Tel: 080 23460815-818 Fax: 080 23460819 Email: irg@integratedindia.in

IRMSPL/AXLDIV-2013-14/FOLIO- /SLNO-Date: 10-12-2021

Ref: Folio / Dp Id Clid:

Dear Shareholder,

Pursuant to Section 124 of the Companies Act, 2013 (the Act) and the IEPF (Accounting, Audit, Transfer and Refund) Rules, 2016 (the Rules) the amount of dividend which remains unclaimed by the respective shareholders for a period of seven years or more shall be transferred by AUTOMOTIVE AXLES LIMITED (the Company) to the Investor Education & Protection Fund (the Fund) established by the Central Government under Section 125 of the Act. As per the Company records your dividend amount pertaining to the Financial Year 2013-14 is lying unclaimed by you as on 30.11.2021.

You may also please note that as per the said provisions, all Shares in respect of which dividend has not been claimed for seven consecutive years or more shall be transferred to the IEPF Account (the Account) by the Company. Hence, in compliance with the said provisions, shares held by you may also be transferred to the Account.

Kindly, therefore, claim the amount by returning the appended form duly signed at the earliest not later than Saturday, 12th March 2022. In the event that the amount of dividend remains unclaimed beyond the period specified, the same along with the shares will be transferred by the Company to the Account. After such transfer, you will not be able to claim the dividend amount or the share from the Company. However, the same can be claimed by you after following procedure prescribed under the Rules, from the IEPF Authority.

Assuring you of our best services,

Yours faithfully

for Integrated Registry Management Services Private Limited Investor Service Section

Integrated Registry Management Services Private Ltd will not consider any forms received after the last date. No separate correspondence will be sent in this regards.

AUTOMOTIVE AXLES LIMITED Date: 10-12-2021
Hootagali Industrial Area Ref no: IRMSPL/AXLDIV-2013-14/FOLIO-

Off Hunsur Road, Mysuru - 570 018, Karnataka

Dear Sir,

Sub: Payment of Unclaimed Dividend

LETTER OF UNDERTAKING

I/We, being the shareholders have not claimed the dividend as detailed herein below.

Dividend for the Year	DD_Number	Dividend Amount (Rs)	Dividend_Date
2013-14			05/03/2015

I/We have not received/lost/misplaced/ accidentally destroyed/not encashed the aforesaid Dividend Warrant / Demand Draft. In consideration of Automotive Axles Limited (Company) agreeing to issue to me/us (the first named share holder) duplicate Dividend Warrant / Demand Draft / directly credit to my bank account in lieu of the original Dividend Warrant / Demand Draft.

I/We hereby jointly and severally undertake to defend, indemnify and hold harmless the Company from and against any and all costs, expenses, losses, damages and/or claims incurred by Company to the extent resulting from or arising out of or in connection with such issuance of duplicate Dividend Warrant / Demand Draft / directly crediting to my bank account in lieu of the original Dividend Warrant / Demand Draft.

Name & Address of the Bank: Bank Account Number: Micr Code & IFSC Code: _____ this _____ 20 Dated at Signature(s) of Shareholder(s):

FINANCIAL EXPRESS

KERALA WATER AUTHORITY

e-Tender Notice

Tender No: 31/21-22/SE/PHC/PKD. Jal Jeevan Mission- 2020-21-

Providing FHTCs (3096 Nos) in Vadavannur Grama Panchayath.

EMD: Rs. 500000. Tender fee: Rs. 16800. Last Date for submitting

Tender: 03-01-2022 03:00:pm. Phone: 04912544927. Website

ZEN TECHNOLOGIES LIMITED

CIN: L72200TG1993PLC015939

Regd. Off.: B-42, Industrial Estate, Sanathnagar,

Hyderabad-500018, Telangana, INDIA.

Website: www.zentechnologies.com,

Email id: cosec@zentechnologies.com

NOTICE

Notice is hereby given to the shareholders of the Zen Technologies Limited

("the company") that in view of the notification of Securities And Exchange

Board Of India (Share Based Employee Benefits And Sweat Equity)

Regulations, 2021, w.e.f 13th August 2021 in supersession of SEBI (Share

Based Employee Benefits) Regulations, 2014, the resolutions(s) passed by

the board of directors of the company in their meeting held on 24th July

2021 and by the shareholders of the company in their annual general

meeting held on 28th August 2021, inter-alia to approve the ZEN

TECHNOLOGIES LIMITED EMPLOYEE STOCK OPTION PLAN-2021 ("ZEN

ESOS 2021"/"Scheme") and to approve the grant of 40,00,000 (forty lakhs)

employee stock options exercisable into 40,00,000 (forty lakhs) equity

shares of face value Re. 1/- (rupee one) each under the said scheme, to and

for the benefit of eligible persons of the company (including the present and

This notice is being issued in consultation with and as per the advise of the

For **Zen Technologies Limited**

Hansraj Singh Rajput

Company Secretary

M. No. F11438

future employees) shall be ratified in the ensuing shareholders' meeting.

+91-40-23813281, Fax: +91-40-23813694

www.kwa.kerala.gov.in, www.etenders.kerala.gov.in.

KWA-JB-GL-6-695-2021-22

Superintending Engineer

PH Circle, Palakkad

Metro Brands IPO receives 27% subscription on Day 1

PRESS TRUST OF INDIA New Delhi, December 10

FOOTWEAR **RETAILER METRO** Brands' initial public offering got subscribed 27% on the first day of the offering on Friday.The company,which is backed by Rakesh Jhunjhunwala, on Thursday raised more than ₹410 crore from anchor investors.

The IPO received bids for 51,06,330 shares, against 1,91,45,070 shares on offer. This translates to a subscription of 27%, according to data available with the BSE.

The retail individual investors (RIIs) portion got

BAIJU KALESH

KUNAL BOSE

UNLIKE

Mumabi, December 10

ONE MOBIKWIK SYSTEMS is

looking to cut the size of its

deferred initial public offer to

\$180 million with founders

Bipin Preet Singh and

Upasana Taku averse to selling

shares in the firm and seeking

instead to raise money in a

pre-IPO funding round,

according to people familiar

SMELTERS in West Asia bene-

fiting from use of cost effective

natural gas and the ones in

Europe and Canada from

hydro power, production of the

white metal in India is based

entirely on relatively more

expensive coal-fired electricity.

But in terms of availability of

bauxite resources with high

alumina content, this country

enjoys a unique advantage

over most other production

centres.TakeChina,theworld's

largest producer of aluminium

with a share of 56.67% of the

global output of 64.76 million

tonnes (mt) in 2020 when its

consumption of 37.77 mt was

60.14% of the world total of

62.80 mt. To sustain the

mammoth aluminium indus-

try,China is required to import

huge quantities of bauxite

and also smelter feedstock

about 70 mt of bauxite last

year, it was required to import

112 mt of the mineral to be

able to make 73 mt of alumina.

This, however, was not enough

to meet smelters' full require-

ments of the intermediate

chemical alumina leading the

country to import 3.84 mt.

Clampdown on illegal mining,

deteriorating quality of local

ore and compulsion to restrict

mining related pollution will

perennially leave China as a

very big importer of bauxite.

This is the reason why China is

investing heavily in mines and

infrastructure development in

Guinea, which owns in excess

of a quarter of global bauxite

reserves and most of that is

As against what obtains in

China, India bauxite ore

though not in the same class as

Guinean ore has not stopped

Hindalco subsidiary Utkal Alu-

mina International (UAI) and

the government owned

National Aluminium Com-

pany (NALCO) from finding

places among the world's low-

est cost producers of alumina.

Their ownership of bauxite

deposits in the hills of Baphli-

mali and Panchpatmali,

respectively that are to last

over 25 years, the cost effective

and environment friendly sys-

tem to transfer ore from mines

to refineries through single

flight multi-curve conveyors

and periodic technological

interventions to improve

Bayer's process technology in

use in refineries are the rea-

sons for very low alumina pro-

However, though Vedanta

will match its two Indian peers

in terms of refinery opera-

tional efficiency it loses out on

overall refining cost for its very

high level of dependence on

external sources for alumina.

Against UAI and NALCO secur-

ing all the bauxite from its own

mines, captive ore supply in

the case of Vedanta is less than

10%. The difference in

financialexp.epar.in

duction cost.

highly alumina rich.

Even while China mined

ALUMINIUM



quota for non-institutional investors received 2% subscriptions. There were no bids for the qualified institutional buyers (QIBs) category on the first day, the data showed. The IPO comprises fresh

issuance of equity shares

The company, a smaller

rival to India's digital pay-

ments giant Paytm, has

started the pre-IPO funding

round, which could raise as

much as \$50 million, they

said, adding that Mobikwik is

talking to global investors for

the round, and is seeking a val-

and details of the funding

Vedanta's 2020 alumina pro-

duction cost of \$235 a tonne

and NALCO's \$178 a tonne

will be bridgeable only when

the former starts drawing

100% bauxite ore from cap-

Rahul Sharma regrets that in

spite of reforms brought in

through the 2015 Mines and

Minerals (Development and

Regulation) Amendment Act,

not a single bauxite deposit has

come under the hammer in last

six years. During this period, the

country, according to Sharma,

spent ₹5,300 crore (\$765 mil-

is hopeful that "based on the

progress of exploration, the

government will be in a posi-

tion to auction seven to ten

mines, each containing

deposits between 100 mt and

150 mt, in the New Year. We

have recently announced our

mega alumina refinery capac-

ity expansion programme

and, therefore, Vedanta's

hunger for bauxite is so much

more heightened. Against this

background, expect us to place

As it would happen, the one

strong bids at all auctions."

At the same time, Sharma

lion) for bauxite imports.

Vedanta Aluminium CEO

tive mines.

Deliberations are ongoing

uation of around \$1 billion.

with the development.

Mobikwik may reduce size of its IPO

Indian aluminium firms enjoy certain

advantages in bauxite sourcing, transfer

worth ₹295 crore and an offer for sale of 2.14 crore equity shares by promoters and other shareholders. The promoters will offload nearly a 10% stake. For the offer, the price band is ₹485-500 per share. On the upper end of the price band, the public issue is expected to fetch ₹1,367.5 crore.

Proceeds from the fresh issue will be utilised towards expenditure for opening new stores of the company, under the 'Metro', 'Mochi', 'Walkway' and 'Crocs' brands and for general corporate purposes.

Currently, the company has 598 stores in 136 cities spread across the country.

round and IPO such as size

and valuation could change,

The company had filed

preliminary documents with

the markets regulator in

December to raise around

\$201 million by selling new

shares, while its shareholders

American Express Co, Bajaj

Finance, Sequoia Capital,

Cisco Systems and company

co-founders Singh and Taku

recently completed expansion

by way of UAI adding 500,000

tonnes to become a 2 mt refin-

ery and alumina capacity

growth proposed by Vedanta

and NALCO at their present

sites are all in Odisha. This is as

it should be. The eastern

coastal state alone holds 51%

of the country's bauxite

resources of 3,897 mt. More-

over, Odisha is holding the sec-

ond largest coal resources

among the states next only to

chairman Sridhar Patra, has in

the post-second Covid wave

has given an extra push to

ensure that the long talked

about 1 mt fifth stream

becomes part of the 2.275 mt

operating alumina refinery at

Damanjodi by the second

quarter of 2023-24. The chal-

lenge for the company is to

make up for the time lost since

March 2020 following the

outbreak of Covid-19. In the

meantime, Vedanta is to

expand its Lanjigarh refinery

by 3 mt to 5 mt to make it one

of the world's largest single

location alumina complexes.

government largesse by way of

Being a PSU, NALCO enjoys

NALCO, according to

Jharkhand.

the people said.

Shriram Properties IPO gets 4.60 times subscription

PRESS TRUST OF INDIA New Delhi, December 10

THE IPO OF Shriram Properties got subscribed 4.60 times on the final day of the offering on Friday. The retail investors category was subscribed more than 12 times.

According to data available with the BSE till 5 pm, the IPO attracted 13,51,21,875 bids for 2,93,51,639 shares on sale, resulting in 4.60 times subscription.

All the categories were oversubscribed. The retail individual investors segment was subscribed 12.72 times, while the qualified institutional buyers (QIBs) portion elicited 1.85 times subscription.

were selling as much as ₹400

The digital wallet and pay-

ments start-up had said in its

draft prospectus that the

number of new shares sold in

the IPO would be reduced if it

raises money in a pre-IPO

round. A representative for

Mobikwik didn't comment on

a question about the

founders' reluctance to sell

their shares. —BLOOMBERG

allotment of bauxite and coal deposits from time to time. Like

New Delhi allotted a 110 mt

superior quality bauxite

deposit at Pottangi to the com-

pany to run the fifth stream of

Damonjodi refinery. The plan is

to synchronise the commis-

sioning of the fifth refinery

stream and ore extraction from

Pottangi. Aware that mine

openings are a time-consum-

ing proposition involving hosts

of regulatory clearances and

work slippages, Patra has a con-

tingency plan in place readying

a mine in the south block of

Panchpatmali to take care of

ore requirements of refinery

expansion in the pipeline till

the mineral starts coming out

of Pottangi. Not only are NALCO

and Vedanta to build new alu-

mina refining capacity, they are

also to expand smelters in

make Jharsuguda a 2 mt

smelter from its present

capacity of 1.6 mt through

brownfield expansion. A lot

more ambitious is to further

raise BALCO capacity to 1 mt

from 570,000 tonnes in the

next 24 months. Unlike some

of his predecessors, Patra does-

n't believe in going to town to

announce any expansion

before government and board

clearances.What, however, can

be said is that NALCO is

actively considering creation

of brownfield smelting capac-

ity of 500,000 at Angul where

it runs a 460,000 tonne plant.

the author is now India

correspondent for Euro Money

publication Metal Market

(A former FT correspondent,

Sharma says Vedanta will

downstream.

crore worth of shares.

Day 2: MapmyIndia receives 6.16 times subscription

THE IPO OF CE Info Systems, the parent of MapmyIndia, elicited 6.16 times subscription and all the categories were oversubscribed on the second day of the offering on Friday. The latest data showed the company got 4,33,94,624 bids for 70,44,762 shares on sale, a subscription of 6.16 times.

Scooters LTD. Folio no. S0000958. Certificate no. 236986-236989, their distinctive no. 8944950-8945149. No. of share 200 Standing in the name(s) of Sudershan Bhatia in the books of m/s Maharashtra Scooters

I. SUDARSHAN BHATIA, W/O, JEET KUMAR

BHATIA Lost share certificate of Maharashtra

Limited, has been lost and the advertiser have applied to the company for issue of duplicate share certificate(s) in lieu thereof, any person(s) who has/have claim(s) on the said shares should lodge such claim (s) with the company's registrars and transfer agent viz Kfin Technologies Private Limited, Selenium Tower B, Plot No: 31-32 Gachibowli, Financial District, Nanakramgunda Hyderabad- 500 032 within 15 days from the date of this notice failing which the company will proceed to issue duplicate share certificate(s) in respect of the said shares Place: Pune

Crompton

Date: 11-12-2021

Crompton Greaves Consumer Electricals Limited CIN: L31900MH2015PLC262254

—PTI

Registered & Corporate Office: Tower 3, 1" Floor, East Wing, Equinox Business Park, LBS Marg, Kurla (West), Mumbai 400070, India Tel.: +91-22-6167 8499 Fax: +91-22-6167 8383

E-mail: crompton.investorrelations@crompton.co.in Website: www.crompton.co.ir PUBLIC NOTICE

FOR THE ATTENTION OF SHAREHOLDERS OF CROMPTON GREAVES CONSUMER ELECTRICALS LIMITED

Crompton Greaves Consumer Electricals Limited requests its shareholders to

register/update their email address and mobile number as per the following procedure: Contact Company's Registrars and Share Transfer Agent,

KFin Technologies Private Limited, by sending an email at einward.ris@kfintech.com along with the request letter, folio no., name of the Member, scanned copy of share certificate (front and back) & self attested copies of

Demat Holding Register/update their email addresses and mobile numbers with their relevant depositories through their depository participants.

No action is required from Shareholders whose email address and mobile number are already correctly updated. For Crompton Greaves Consumer Electricals Limited

PAN Card and Aadhar Card.

Place: Mumbai Date: 10" December, 2021

Pragya Kaul Company Secretary & Compliance Officer

This is a public announcement for information purposes only and is not a prospectus announcement and does not constitute an invitation or offer to

Date: 10th December 2021

acquire, purchase or subscribe to securities. Not for release, publication or distribution directly or indirectly, outside India. PUBLIC ANNOUNCEMENT

regulatory authority(ies).

Place: Hyderabad



NANDAN TERRY LIMITED

of the Companies Act. 2013 with the Registrar of Companies, Mumbai, Maharashtra. Subsequently, our Company was converted into public limited company vide special resolution passed by our shareholders at the Extraordinary General Meeting held on July 30, 2021 and the name of our Company was changed to "Nandan Terry Limited" pursuant to issuance of fresh certificate of incorporation dated August 12, 2021 by Registrar of Companies, Mumbai, Maharashtra. The Corporate Identification Number of our Company is

Registered Office: Unit No.109, Peninsula Centre, Dr. S.S. Rao Road, Behind Piramal Chembers, Parel (E) Mumbai – 400012, Maharashtra; Corporate Office: Shanti Corporate House, Beside Hira Rupa Hall, Opposite Landmark Hotel, Bopal, Ambli Road, Ahmedabad – 380058, Gujarat Tel. No.: +91- 8780516686, E-mail: cs@nandanterry.com, Website: www.nandanterry.com; Contact Person: Deval Bakulkumar Patel, Company Secretary and Compliance Officer

PROMOTERS OF OUR COMPANY: VEDPRAKASH CHIRIPAL, BRIJMOHAN D CHIRIPAL, CHIRIPAL EXIM LLP AND DEVKINANDAN CORPORATION LLP

INITIAL PUBLIC ISSUE OF UPTO [●] EQUITY SHARES OF FACE VALUE OF ₹ 10/- EACH ("EQUITY SHARES") OF NANDAN TERRY LIMITED ("COMPANY" OR "ISSUER" FOR CASH AT A PRICE OF ₹ [•] PER EQUITY SHARE (INCLUDING A SHARE PREMIUM OF ₹ [•] PER EQUITY SHARE), AGGREGATING UP TO ₹ 25,496.17 LAKH (THE "ISSUE"). THE ISSUE WILL CONSTITUTE [•]% OF THE POST ISSUE PAID UP EQUITY SHARE CAPITAL OF OUR COMPANY, OUR COMPANY, IN CONSULTATION WITH THE BRLMS, IS CONSIDERING A PRE-IPO PLACEMENT OF SUCH NUMBER OF EQUITY SHARES FOR CASH CONSIDERATION AGGREGATING UP TO ₹ 4,000 LAKH, AT ITS DISCRETION, PRIOR TO FILING OF THE RED HERRING PROSPECTUS WITH THE ROC ("PRE-IPO PLACEMENT"). THE PRE-IPO PLACEMENT, IF UNDERTAKEN, WILL BE AT A PRICE TO BE DECIDED BY OUR COMPANY, IN CONSULTATION WITH THE BOOK RUNNING LEAD MANAGERS. IF THE PRE-IPO PLACEMENT IS COMPLETED, THE ISSUE SIZE WILL BE REDUCED TO THE EXTENT OF SUCH PRE-IPO PLACEMENT, SUBJECT TO COMPLIANCE WITH THE MINIMUM OFFER SIZE REQUIREMENTS PRESCRIBED UNDER REGULATION 19(2)(B) OF SCRR.

WITH BRLMS AND WILL BE ADVERTISED IN ALL EDITIONS OF [◆], THE ENGLISH NATIONAL NEWSPAPER, ALL EDITIONS OF [◆], THE HINDI NATIONAL NEWSPAPER AND [●] EDITIONS OF [●], THE REGIONAL NEWSPAPER, (MARATHI BEING THE LOCAL LANGUAGE OF MAHARASHTRA, WHERE OUR REGISTERED OFFICE IS SITUATED), EACH WITH WIDE CIRCULATION, AT LEAST 2 (TWO) WORKING DAYS PRIOR TO THE BID/ISSUE OPENING DATE AND SHALL BE MADE AVAILABLE TO THE BSE LIMITED ("BSE") AND NATIONAL STOCK EXCHANGE OF INDIA LIMITED ("NSE", AND TOGETHER WITH BSE, THE "STOCK EXCHANGES") FOR THE PURPOSE OF UPLOADING ON ITS WEBSITE IN ACCORDANCE WITH THE SECURITIES AND EXCHNAGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI ICDR REGULATIONS") IN CASE OF ANY REVISION IN THE PRICE BAND, THE BID/ISSUE PERIOD WILL BE EXTENDED BY AT LEAST THREE ADDITIONAL WORKING DAYS AFTER SUCH

THE FACE VALUE OF THE EQUITY SHARES IS ₹ 10/- EACH. THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION

REVISION IN THE PRICE BAND, SUBJECT TO THE BID/ISSUE PERIOD NOT EXCEEDING 10 WORKING DAYS. IN CASES OF FORCE MAJEURE, BANKING STRIKE OR SIMILAR CIRCUMSTANCES, OUR COMPANY IN CONSULTATION WITH THE BRLMS, FOR REASONS TO BE RECORDED IN WRITING, EXTEND THE BID/ISSUE PERIOD FOR A MINIMUM OF THREE WORKING DAYS, SUBJECT TO THE TOTAL BID/ISSUE PERIOD NOT EXCEEDING 10 WORKING DAYS, ANY REVISION IN THE PRICE BAND AND THE REVISED BID/ISSUE PERIOD, IF APPLICABLE, SHALL BE WIDELY DISSEMINATED BY NOTIFICATION TO THE STOCK EXCHANGES, BY ISSUING A PUBLIC NOTICE, AND ALSO BY INDICATING THE CHANGE ON THE RESPECTIVE WEBSITES OF THE BRLMS AND AT THE TERMINALS OF THE SYNDICATE MEMBERS AND BY INTIMATION TO THE DESIGNATED INTERMEDIARIES AND THE SPONSOR BANK, IN COMPLIANCE WITH THE SEBI ICDR REGULATIONS.

THE FACE VALUE OF THE EQUITY SHARES IS ₹ 10/- EACH AND THE ISSUE PRICE OF ₹ [•] IS [•] TIMES OF THE FACE VALUE OF THE EQUITY SHARES.

The Issue is being made through the Book Building Process, in terms of Rule 19(2)(b) of the Securities Contracts (Regulation) Rules, 1957, as amended ("SCRR") read with Regulation 31 of the SEBI ICDR Regulations and in compliance with Regulation 6(1) of the SEBI ICDR Regulations, wherein not more than 50% of the Issue shall be allocated on a proportionate basis to Qualified Institutional Buyers ("QIBs") ("QIB Portion"), provided that our Company, in consultation with the BRLMS, may allocate up to 60% of the QIB Portion to Anchor Investors on a discretionary basis in accordance with the SEBI ICDR Regulations ("Anchor Investor Portion"), of which one-third shall be reserved for domestic Mutual Funds, subject to valid Bids being received from domestic Mutual Funds at or above the Anchor Investor Allocation Price. In the event of under-subscription, or non-allocation in the Anchor Investor Portion, the balance Equity Shares shall be added to the Net QIB Portion. Further, 5% of the Net QIB Portion (excluding the Anchor Investor Portion) shall be available for allocation on a proportionate basis only to Mutual Funds, and the remainder of the Net QIB Portion shall be available for allocation on a proportionate basis to all QIBs, including Mutual Funds, subject to valid Bids being received at or above the Issue Price. Further, not less than 15% of the Issue shall be available for allocation on a proportionate basis to Non-Institutional Bidders and not less than 35% of the Issue shall be available for allocation to Retail Individual Investors in accordance with the SEBI ICDR Regulations, subject to valid Bids being received at or above the Issue Price. All Bidders (except Anchor Investors) are required to mandatorily participate in the Issue only through the Application Supported by Blocked Amount ("ASBA") process by providing details of their respective ASBA accounts (including UPI ID in case of RIIs using UPI Mechansim) which will be blocked by the SCSBs, or the bank accounts linked with the UPIID, as applicable, to participate in the Issue. Anchor Investors are not permitted to participate in the Anchor Investor Portion through the ASBA process. For details, see the chapter titled "Issue Procedure" beginning on page 414 of the Draft Red Herring Prospectus ("DRHP") dated December 10. 2021 filed with the Securities and Exchange Board of India ("SEBI").

This public announcement is made in compliance with the provisions of Regulation 26(2) of the SEBI ICDR Regulations to inform the public that our Company is proposing, subject to applicable statutory and regulatory requirements, receipt of requisite approvals, market conditions and other considerations, an initial public offer of its Equity Shares pursuant to the Issue and has filed the DRHP with the SEBI

Pursuant to Regulation 26(1) of the SEBI ICDR Regulations, the DRHP filed with SEBI shall be made available to the public for comments, if any, for period of at least 21 days, from the date of filing, by hosting it on the website of SEBI at www.sebi.gov.in, websites of the Stock Exchanges i.e., BSE at www.bseindia.com and NSE at www.nseindia.com, respectively and the websites of the BRLMs, i.e. Holani Consultants Private Limited at www.holaniconsultants.co.in and BOI Merchant Bankers Limited at www.boimb.com. respectively. Our Company hereby invites the public to provide comments on the DRHP filed with SEBI with respect to disclosures made therein. The members of public are requested to send a copy of the comments sent to SEBI, to the Company Secretary and Compliance Officer of our Company and/or the BRLMs and the Registrar to the Issue at their respective addresses mentioned below. All comments must be received by our Company and/or the BRLMs and/or the Company Secretary and Compliance Officer of our Company on or before 5:00 p.m. on the 21" day from the aforesaid date of filing the DRHP with SEBI.

nvestments in equity and equity related securities involve a degree of risk and investors should not invest any funds in the Issue unless they can afford to take the risk of losing their entire investment. Investors are advised to read the risk factors carefully before taking an investment decision in the Issue. For taking an investment decision, investors must rely on their own examination of our Company and the Issue, including the risks involved. The Equity Shares offered in the Issue have not been recommended or approved by SEBI, nor does SEBI guarantee the accuracy or adequacy of the contents of the DRHP. Specific attention of the investors is invited to the section titled "Risk Factors" beginning on

Any decision to invest in the Equity Shares described in the DRHP may only be made after the Red Herring Prospectus ("RHP") has been filed with the RoC as there may be material changes in the RHP from the DRHP.

The Equity Shares, when offered, through the RHP, are proposed to be listed on BSE and NSE.

For details of the main objects of the Company as contained in its Memorandum of Association, see "History and Certain Corporate Matters" beginning on page 205 of the DRHP. The liability of the members of the Company is limited. For details of the share capital and capital structure of the Company and the names of the signatories to the Memorandum of

BOI MERCHANT BANKERS LIMITED

Star House 2, Plot No C-4, "G" Block.

1" Floor, Bandra Kurla Complex,

Bandra (E), Mumbai 400051

Tel.: +91 22 61312906

Association and the number of shares subscribed by them of the Company see "Capital Structure" beginning on page 98 of the DRHP.

BOOK RUNNING LEAD MANAGERS TO THE ISSUE BOI MERCHANT BANKERS LTD.

HOLANI CONSULTANTS PRIVATE LIMITED 401 – 405 & 416 – 418, 4th Floor, Soni Paris Point Jai Singh Highway, Bani Park, Jaipur – 302016 Tel.: +91 141 2203996

Email: ipo@holaniconsultants.co.in Investor Grievance ID:

Website: www.holaniconsultants.co.in

Fax: +91 141 2201259

Place: Mumbai

Date: December 10, 2021

complaints.redressal@holaniconsultants.co.in Contact Person: Mr. Vipin Gupta SEBI Registration No.: INM000012467

Website: www.boimb.com Email: info@boimb.com Contact Person: Mr. Sanjay M Phadke SEBI Registration No.: INM000012201

Investor Grievance ID: compliance@boimb.com

REGISTRAR TO THE ISSUE **LINK**Intime

LINK INTIME INDIA PRIVATE LIMITED C - 101, 247 Park, 1" Floor, L.B.S. Marg. Vikhroli (West), Mumbai 400083,

Maharashtra, India Tel: +91 22 49186200 Fax: +91 22 49186195 Website: www.linkintime.co.in Email: nandan@linkintime.co.in

Investor Grievance ID: nandan@linkintime.co.in

Contact Person: Shanti Gopalkrishnan SEBI Registration Number: INR000004058

All capitalized terms used herein and not specifically defined shall have the same meaning as ascribed to them in the DRHP.

For NANDAN TERRY LIMITED On behalf of the Board of Directors

Company Secretary and Compliance Officer

BENGALURU

NANDAN TERRY LIMITED is proposing, subject to applicable statutory and regulatory requirements, receipt of requisite approvals, market conditions and other considerations, to make an initial public offer of its Equity Shares and has filed the DRHP with SEBI. The DRHP is available on the websites of SEBI at www.sebi.gov.in, websites of the Stock

Exchanges i.e., BSE at www.bseindia.com and NSE at www.nseindia.com, respectively and the websites of the BRLMs, i.e. Holani Consultants Private Limited at www.holaniconsultants.co.in and BOI Merchant Bankers Limited at www.boimb.com, respectively. Potential investors should note that investment in equity shares involves a high degree of risk and for details relating to such risk, see the section titled "Risk Factors" of the RHP, when filed. Potential investors should not rely on the DRHP filed with SEBI for This announcement does not constitute an offer of Equity Shares for sale in any jurisdiction, including the United States, and the Equity Shares may not be offered or sold in the

United States absent registration under the U.S. Securities Act of 1933 or an exemption from registration. Any public offering of the Equity Shares to be made in the United States will be made by means of a prospectus that may be obtained from the Company and that will contain detailed information about the Company and management, as well as financial statements. However, the Equity Shares are not being offered or sold in the United States.

KALYANI

Place: Mysuru

CIN: L51909KA1981PLC004198 Regd. Office: Hootagalli Industrial Area, Off Hunsur Road, Mysuru, Karnataka – 570 018

Email: sec@autoaxle.com Website: www.autoaxle.com

AUTOMOTIVE AXLES LIMITED

(IATF 16949 : 2016 Company)

NOTICE

NOTICE is hereby given that in compliance with the provisions of the Investor Education and Protection Fund Authority (Accounting, Audit, Transfer and Refund) Rules, 2016 ("Rules") and section 124(6) of the Companies Act, 2013 the Company is mandated to transfer all such shares in respect of which dividend has not been paid or claimed for seven consecutive years or more to the Investor Education and Protection Fund (IEPF).

Notice is further given that in accordance with the provisions of the Rule, individual notice has been sent to the respective shareholders at their latest available address in the Companies/Registrar and Share Transfer (RTA) records, inter alia providing the details of shares being transferred to IEPF and the list of such shareholders is also displayed on the website of the Company at www.autoaxle.com.

The Concerned shareholders are requested to claim the unpaid/unclaimed dividend amount(s) on or before March 12, 2022, for the F.Y 2013-14 and onwards failing which such shares shall be transferred to IEPF. The shareholders may note that upon such transfer, both the unclaimed dividend and the shares transferred to IEPF including all benefits accruing on such shares, if any, can be claimed back by those shareholder from the IEPF Authority after following the procedure prescribed under the

For further information to claim the unpaid/unclaimed dividend(s) the concerned shareholders may contact the RTA of the company at:

Mr. Harish, K, Manager Integrated Registry Management Services Private Limited

No.30, Ramana Residency, 4th Cross, Sampige Road, Malleshwaram, Bengaluru- 560 003 Phone: +91 8023460815-818 Fax: +91 8023460819 Email id: irg@integratedindia.in

Date: 10th December, 2021

Company Secretary

MERITOR

Debadas Panda

For Automotive Axles Limited



ಮೈಸೂರು–ಚಾ.ನಗರ ಜಿಲ್ಲೆಯಲ್ಲಿ ಮತದಾನ ಸುಗಮ; ಮಧ್ಯಾಹ್ನದ ತನಕ ಹಲವೆಡೆ ನೀರಸ; ಡಿ.14ರಂದು ಮತ ಎಣಿಕೆ

ಪರಿಷತ್ ಚುನಾವಣೆ: ಮತಯಂತ್ರದಲ್ಲಿ ಸೇರಿದ 7 ಅಭ್ಯರ್ಥಿಗಳ ಭವಿಷ್ಯ

ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ರಿ ಸದಸ್ಯ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಮೈಸೂರು ಜಿಲ್ಲೆಯ 259 ಹಾಗೂ ಚಾಮರಾಜನಗರ ಜಿಲ್ಲೆಯ 134 ಸೇರಿ ಒಟ್ಟು 393 ಮತಗಟ್ಟೆಗಳಲ್ಲಿ ಶುಕ್ರವಾರ ಚುನಾವಣೆ ನಡೆದಿದ್ದು, ಮೈಸೂರು ಜಿಲ್ಲೆಯಾದ್ಯಂತ ಶಾಂತಿಯುತ ಮತ್ತು ಸುಗಮ ಮತದಾನ ನಡೆಯಿತು. ಗ್ರಾಪಂ ಸದಸ್ಯರು, ಶಾಸಕರು, ಸಂಸದರು, ಶಾಸಕರು, ಗ್ರಾಪಂ, ನಗರಸಭೆ, ಪಟ್ಟಣಪಂಚಾಯಿತಿಸದಸ್ಯರುತಮ್ಮಹಕ್ಕು ಚಲಾಯಿಸಿ ದರು. ಕಾಂಗ್ರೆಸ್ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ, ಬಿಜೆಪಿ ಅಭ್ಯರ್ಥಿ ಆರ್.ರಘು ಕೌಟಿಲ್ಯ, ಜಾ.ದಳ ಅಭ್ಯರ್ಥಿ ಸಿ.ಎನ್.ಮಂಜೇಗೌಡ, ಕನ್ನಡ ಚಳವಳಿ ಹೋರಾಟ ಗಾರ ವಾಟಾಳ್ ನಾಗರಾಜ್, ಆರ್.ಮಂಜುನಾಥ್ ಗುರುಲಿಂಗಯ್ಯ, ಕೆ.ಸಿ.ಬಸವರಾಜಸ್ತಾಮಿ ಅವರ ಹಣೆ ಬರಹವನ್ನು ಮತದಾರರು ಬರೆದಿದ್ದು, ಮೈಸೂರು ಜಿಲ್ಲಾದ್ಯಂತ ಶೇ.99.73ರಷ್ಟು ಮತದಾನವಾಗಿದೆ. ಎರಡೂ ಜಿಲ್ಲೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಮತದಾನ ಮುಗಿದ ಬಳಿಕ ಬಿಗಿ ಫೊಲೀಸ್ ಬಂದೋಬಸ್ತ್ ನೊಂದಿಗೆ ಪಡು ವಾರಹಳ್ಳಿ ಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಮ್ಗೆ ಮತಯಂತ್ರಗಳನ್ನು ಭದ್ರವಾಗಿ ಇರಿಸಲಾಯಿತು. ಮೈಸೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈಸೂರು- ಚಾಮರಾಜನಗರ ಜಿಲ್ಲೆಗಳಲ್ಲಿ ಶುಕ್ರವಾರ ಬೆಳಿಗ್ಗೆ 8ಗಂಟೆಗೆ ಮತದಾನ ಆರಂಭವಾಯಿತು. ಮೈಸೂರು ನಗರಪಾಲಿಕೆಯ ಮತಗಟ್ಟೆ ಕೇಂದ್ರದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ತನ್ಪೀರ್ಸೇಠ್, ಎಸ್ .ಎ.ರಾಮದಾಸ್, ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ಸಂದೇಶ್ ನಾಗರಾಜ್, ಮರಿತಿಬ್ಲೇಗೌಡ, ಕೆ.ಟಿ. ಶ್ರೀಕಂಠೇಗೌಡ, ಮಹಾಪೌರ ರಾದ ಸುನಂದಾ ಪಾಲನೇತ್ರ, ಉಪ ಮಹಾಪೌರ ಅನ್ತರ್ ಬೇಗ್, ಆಡಳಿತ ಪಕ್ಷದ ನಾಯಕ ಶಿವಕುಮಾರ್, ಕೆ.ಆರ್. ನಗರ ಪುರಸಭೆಯಲ್ಲಿ ಶಾಸಕ ಸಾ.ರಾ. ಮಹೇಶ್ ಮತ ಚಲಾಯಿಸಿದರೆ, ಸಂಸದ ಪ್ರತಾಪ್ ಸಿಂಹ ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಮತ ಚಲಾ ಯಿಸಿದರು. ಹುಣಸೂರು ನಗರಸಭೆ ಕಚೇರಿಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ನಂಜನಗೂಡು ನಗರ ಸಭಾ ಕಚೇರಿಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್, ಶಾಸಕ ಬಿ.ಹರ್ಷವರ್ಧನ







ಮೈಸೂರು ನಗರಪಾಲಿಕೆ ಆವರಣದಲ್ಲಿ ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಾ.ದಳ ಸದಸ್ಯ ಎಸ್ಬಿಎಂ ಮಂಜು, ಮೇಯರ್ ಸುನಂದಾ ಪಾಲನೇತ್ರ ಮತದಾನ ಮಾಡಿದರು.

ಮೈಸೂರು- ಚಾ.ನಗರ: ಶೇ.99.73ರಷ್ಟು ಮತದಾನ

ಪುರುಷರು-3,244, ಮಹಿಳೆಯರು -3,524 ಮತ ಚಲಾವಣೆ, ಹಕ್ಕು ಚಲಾಯಿಸಿದ ಜನಪ್ರತಿನಿಧಿಗಳು

ಮೈಸೂರು: ಪ್ರಮುಖ ಮೂರು ರಾಜಕೀಯ ಜಿಲ್ಲೆಯ 134 ಮತಗಟ್ಟೆ ಸೇರಿ 393 ಮತಗಟ್ಟೆಗಳಲ್ಲಿ ^ಕಶೇ.65.65ರಷ್ಟು,

ಪಕ್ಷಗಳಿಗೂ ಅಗ್ನಿ ಪರೀಕ್ಷೆಯಾಗಿರುವ ಮೈಸೂರು– ಮತದಾನ ನಡೆಯಿತು. ಮಧ್ಯಾಹ್ನ 1 ಗಂಟೆ ತನಕ ಶೇ.74.77ರಷ್ಟು ನಡೆದು ಶೇ.68.70ರಷ್ಟು ನಡೆದಿತ್ತು. ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಮೈಸೂರುಜಿಲ್ಲೆಯಲ್ಲಿ ಶೇ.33.42 ರಷ್ಟು, ಚಾಮರಾಜ ಶುಕ್ರವಾರ ಚುನಾವಣೆ ನಡೆದಿದ್ದು, ಶೇ.99.73ರಷ್ಟು ನಗರ ಜಿಲ್ಲೆಯಲ್ಲಿ ಶೇ.45.27ರಷ್ಟು ನಡೆದು ಶೇ. ಮತದಾನವಾಗಿದೆ. ಮೈಸೂರು ಹಾಗೂ ಚಾಮರಾಜ 37.40ರಷ್ಟು ನಡೆದಿತ್ತು. ಬೆಳಿಗ್ಗೆ ಸಾಲುಗಟ್ಟಿ ಮತ ನಗರ ಜಿಲ್ಲೆಯಿಂದ 6,787 ಮತದಾರರಿದ್ದು, ಅದರಲ್ಲಿ ಚಲಾಯಿಸಲು ಉತ್ತಾಹ ತೋರದ ಕಾರಣ ಅನೇಕ 3,244 ಪುರುಷರು, 3,524 ಮಹಿಳೆಯರು, ಒಂದು ಕಡೆಗಳಲ್ಲಿ ಇಬ್ಬರು–ಮೂವರು ಸದಸ್ಯರು ಮತ ಇತರೆ ಮತದಾರರು ಸೇರಿ ಒಟ್ಟು 6,769 ಮಂದಿ ಮತ ಚಲಾಯಿಸಿದ್ದರು. ನಂತರ, ಮತ ಚಲಾಯಿ ಸಲು ಬರ ಚಲಾಯಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 8ಗಂಟೆಯಿಂದ ತೊಡಗಿದ್ದರಿಂದ ಬಿರುಸಿನ ಮತದಾನ ನಡೆದು ಮೈಸೂರು ಜಿಲ್ಲೆಯ 259, ಚಾಮರಾಜನಗರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮೈಸೂರಲ್ಲಿ

ನಂತರ,ಸೂರ್ಯನ ತಾಪ ಇಳಿಯುತ್ತಿದ್ದಂತೆ ಇತ್ತ ಮತದಾರರನ್ನು ಮುಖಂಡರು ಮತಗಟ್ಟೆ ಕೇಂದ್ರಕ್ಕೆ ಕರೆತರುವ ಕೆಲಸ ಮಾಡಿದರು. ಮೂರೂ ಪಕ್ಷಗಳ ನಾಯಕರಿಂದ ಭಾರೀ ಬೇಡಿಕೆ ಸೃಷ್ಟಿಸಿಕೊಂಡಿದ್ದ ಮತದಾರರು ಕೊನೆಗೂ ಮತಗಟ್ಟೆಗೆ ಆಗಮಿಸಿ ಸಾಲುಗಟ್ಟಿ ಮತ ಚಲಾಯಿಸಿದ್ದರಿಂದ ಅಂತಿಮವಾಗಿ ಸಂಜೆ ನಾಲು ಗಂಟೆಗೆ ಮೈಸೂರಲ್ಲಿ ಶೇ.99.76ರಷ್ಟು, ಚಾಮರಾಜನಗರದಲ್ಲಿ ಶೇ.99.69ರಷ್ಟು ನಡೆದು

ಶೋಭಾ, ವಿರೋಧ ಪಕ್ಷದ ನಾಯಕಿ ಅಶ್ವಿನಿ ಅನಂತು ಪ್ರತ್ಯೇಕವಾಗಿ ಆಗಮಿಸಿ ಹಕ್ಕು ಚಲಾವಣೆ: ನಗರ ಅವರ ನೇತೃತ್ವದಲ್ಲಿ ಜಾ.ದಳದ ಸದಸ್ಯರು ಮತ ನಮ್ಮ ನಾಯಕರು. ಅವರೊಂದಿಗೆ ಫೋಟೋ ಪಾಲಿಕೆ ಮತಗಟ್ಟೆಯಲ್ಲಿ ಶಾಸಕ ತೆನ್ಫೀರ್ಸೇಠ್ ನೇತೃತ್ವ ಚಲಾಯಿಸಿದರು. ಪಾಲಿಕೆ ದಲ್ಲಿ ಕಾಂಗ್ರೆಸ್ ಸದಸ್ಯರು, ಶಾಸಕ ಎಲ್.ನಾಗೇಂದ್ರೆ, ಗುಂಪುಗೂಡಿದ್ದ ಪಾಲಿಕೆ ಸದಸ್ಯರು ತಮ್ಮ ಅಭ್ಯರ್ಥಿಗೆ ಮಹಿಳಾ ಸದಸ್ಯರು ನಿಂತುಕೊಂಡರು. ಶಾಸಕ ತನ್ನೀರ್ ಮೊದಲ ಪ್ರಾಶಸ್ತ್ರದ ಮತವನ್ನು ಕೊಡುವಂತೆ ಮನವಿ ಸೇಠ್ ಅವರು ಬಿಜೆಪಿ ಸದಸ್ಯರೊಂದಿಗೆ ಉಭಯ ಮಹಾಪೌರ ಸುನಂದಾ ಪಾಲನೇತ, ಅವರ ಮಾಡುತ್ತಿದ್ದರು. ಜಾ.ದಳ ಸದಸ್ಯರು ಮತ ಚಲಾಯಿಸಿ ಮುಂದಾಳತ್ವದಲ್ಲಿ ಬಿಜೆಪಿ ಸದಸ್ಯರು ಕೇಸರಿ ರುಮಾಲು ಹೊರ ಬರುವ ಹೊತ್ತಿಗೆ ಶಾಸಕ ಜಿ.ಟಿ.ದೇವೇಗೌಡರು ಮತ ಹಾಕಲು ಬಂದಿದ್ದರಿಂದ ಎಲ್ಲರೂ ಒಟ್ಟಿಗೆ ನಿಂತು

ಫೋಟೋ ತೆಗೆಸಿಕೊಂಡರು. ಜಿ.ಟಿ.ದೇವೇಗೌಡರು ಆವರಣದಲ್ಲಿ ತೆಗೆಸಿಕೊಂಡರೆ ತಪ್ಪೇನೂ ಇಲ್ಲ ಎನ್ನುವ ಮೂಲಕ ಕುಶಲೋಪರಿ ವಿಚಾರಿಸುತ್ತಲೇ ಮೊದಲ ಮತ ನಮಗೆ, ಎರಡನೇ ಮತ ನಿಮ್ಮ ಅಭ್ಯರ್ಥಿಗೆ ಹಾಕಿಕೊಳ್ಳಿ ಎನ್ನುವಂತೆ ಹೇಳಿ ತಮಾಷೆ ಮಾಡಿದರು.

ಗ್ರಾಮಾಂತರದಲ್ಲಿ ಮಂದಗತಿ

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಮಂದಗತಿಯಲ್ಲಿ ಮತದಾನ ಸಾಗಿತು. ಮೈಸೂರು ತಾಲ್ಲೂಕಿನ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿಯಲ್ಲಿ 25 ಸದಸ್ಯರಿದ್ದು, ಬೆಳಿಗ್ಗೆ 11.30ರವರೆಗೂ ಕೇವಲ ಓರ್ವ ಗ್ರಾಮ ಸದಸ್ಯ ಮಾತ್ರ ಮತದಾನ ಮಾಡಿದ್ದರು. ಮತಗಟ್ಟೆಯಲ್ಲಿ ಸಿಬ್ಬಂದಿ ಕಾದು ಕುಳಿತಿದ್ದರು. ಮೈಸೂರು ತಾಲ್ಲೂಕಿನ ಆನಂದೂರು ಗ್ರಾಮ ಪಂಚಾಯಿತಿ ಕಾರ್ಯಾಲಯ ದಲ್ಲೂ ಮಂದಗತಿಯಲ್ಲಿ ಸಾಗಿದರೂ ಇಲ್ಲಿನ 18 ಮಂದಿ ಸದಸ್ಯರು ಒಟ್ಟಿಗೆ ಆಗಮಿಸಿಮತ ಚಲಾಯಿಸಿದರು. ಮಧ್ಯಾಹ್ಡದ ನಂತರ ಮತದಾನ ಬಿರುಸು ಪಡೆದುಕೊಂಡಿದ್ದರಿಂದ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ನಿಟ್ಟುಸಿರುಬಿಟ್ಟರು.

ಜಿಟಿಡಿ ಹೇಳಿದವರಿಗೆ ಮತ

ಮೈಸೂರು ತಾಲ್ಲೂಕಿನ ಬಹಳಷ್ಟು ಗ್ರಾಮ ಪಂಚಾಯಿತಿ ಸದಸ್ಯರು ಶಾಸಕ ಜಿ.ಟಿ.ದೇವೇಗೌಡರು ಬೆಂಬಲಿತರು. ಅವರು ಹೇಳಿದ ಮಾತನ್ನು ತೆಗೆದು ಹಾಕುವವರಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಹೇಳಿರುವ ಇಬ್ಬರು ಅಭ್ಯರ್ಥಿಗಳಿಗೆ ನಮ್ಮ ಮತ ಚಲಾಯಿಸಿದ್ದೇವೆ. ನಾವೆಲ್ಲರೂ ಜಿ.ಟಿ.ದೇವೇಗೌಡರ ಬೆಂಬಲಿಗರಾಗಿದ್ದೇವೆ. ಹಾಗಾಗಿ ಅವರು ಹೇಳಿರುವ ಇಬ್ಬರು ಅಭ್ಯರ್ಥಿಗಳಿಗೆ ನಮ್ಮ ಮತ ಚಲಾಯಿಸಿದ್ದೇವೆ ಎಂದು ಮೈಸೂರಿನ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಸದಸ್ಯರು ಮತದಾನಕ್ಕೆ ಆಗಮಿಸಿ ವೇಳೆ ಸಂತೋಷದಿಂದಲೇ

ಮತಗಟ್ಟೆಗಳಿಗೆ ಅಧಿಕಾರಿಗಳ ಭೇಟಿ

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ,ಹುರ ಸೇರಿ ಹಲವು ಮತಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮೈಸೂರು ಉಪವಿಭಾಗಧಿಕಾರಿ ಕಮಲಾಭಾಯಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರು ನಂಜನಗೂಡು,ಹುಣಸೂರು ತಾಲ್ಲೂಕು ಸೇರಿದಂತೆ ಇನ್ನಿತರ ಮತಗಟ್ಟೆಗಳಿಗೆ ಭೇಟಿ ನೀಡಿ ಬಂದೋಬಸ್ತ್ ವೀಕ್ಷಿಸಿದರು.ಸುಗಮ ಮತದಾನಕ್ಕಾಗಿ ಜಿಲ್ಲೆಯಾದ್ಯಂತ 259 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಮತದಾನ ಕೇಂದ್ರದ ಸುತ್ತಮುತ್ತ 144 ನೇ ಸ್ತೆಕ್ಷನ್ ಜಾರಿ ಮಾಡಲಾಗಿತ್ತು.

ಕಳೆದಿದೆ

ಕುಮಾರಸ್ವಾಮಿ ಎಂ.ಕೆ ರವರ ಬಾಬ್ತು

ಮೈಸೂರು ಸಿಟಿ, ವಿದ್ಯಾರಣ್ಯಮರಂ,

1ನೇ ಮೇನ್, 8ನೇ ಕ್ರಾಸ್, ಸಿಐಟಿಬಿ

ನಿವೇಶನ ಸಂಖ್ಯೆ-109(ಮುನ್ನಿಪಲ್

ನಂ-09) ರ ಮೂಲ ಮಂಜೂರಾತಿ ಪತ್ರ, ಸ್ವಾಧೀನ ಪತ್ರ, ಕ್ರಯ ಪತ್ರ

ಕಳೆದಿದ್ದು ಯಾರಿಗಾದರೂ ಸಿಕ್ಕಲ್ಲಿ

ಸಂಪರ್ಕಿಸಿ : 9036279327

ಮೈಸೂರು ನಗರಾಭವೃದ್ಧಿ ಪ್ರಾಧಿಕಾರ. ಮೈಸೂರು

ಸಂಖ್ಯೆ:ಮೈನಪ್ರಾ/ವಿತ-2/2021-22 ದಿನಾಂಕ: 09.12.2021

ಅರುಣಾಚಲಂ, ಮನೆ ನಂ. ಎ.ಬಿ.ಟಿ

ಚಾಮರಾಜ ಡಬಲ್ ರೋಡ್, ಮೈಸೂರ

–570024 ಇವರಿಗೆ ಮೈಸೂರು ನಗರಾ

ಭಿವೃದ್ಧಿ ವಿಶ್ವಸ್ಥ ಮಂಡಳಿಯಿಂದ 'ಆಶಾ

ಯೋಜನೆಯಡಿ' ದಟ್ಟಗಳ್ಳಿ 'ಇ' & 'ಎಫ್

ಬ್ಲಾಕ್ ಬಡಾವಣೆ ಅಳತ^{*}6.00 X 9.00

ಮೀಟರ್. ನಿ.ಸಂ. 325 ದಿನಾಂಕ:05-

09-1987 ರಂದು ಮಂಜೂರಾಗಿದು

ದಿನಾಂಕ: 27-09-1987 ರಂದ

ಹಂಗಾಮಿ ಸ್ವಾಧೀನಪತ್ರ, ತಾತ್ಕಾಲೀ

ಖಾತಾಪತ್ರ, ರಹದಾರಿ ಪತ್ರ ಪಡೆದಿರುತ್ತಾರೆ

ಮೂಲ ಮಂಜೂರಾತಿದಾರರಾದ ಶೀ. ಟಿ

ಅಯ್ಯಪ್ಪಸ್ವಾಮಿ ಉರುಫ್ ಟಿ.ಅಯ್ಯಸ್ತಾವಿ

ಬಿನ್ ಲೇಟ್ ಅನುಣಾಚಲಂ ರವರ

ಶ್ರೀಮತಿ. ಎಸ್.ಪದ್ಮಾವತಿ ಕೋಂ ಶ್ರೀ ಎಸ್.ವೆಂಕಟಾಚಲಂ, ಮನೆ ನಂ. 842, ಕೆ.ಆರ್.ಮೊಹಲ್ಲಾ, ಸುಣ್ಣದಕೇರಿ 3ನೇ

ಕ್ರಾಸ್, ಮೈಸೂರು ರವರಿಗೆ ಖಾಲಿ

ನಿವೇಶನದ ಶುದ್ಧ ಕ್ರಯಪತ್ರವನ್ನು

ದಕ್ಷಿಣ, ಮೈಸೂರು ರವರ ಕಛೇರಿಯಲ್ಲಿ 1

ನೇ ಪುಸ್ತಕದ ಸಂಪುಟ ಸಂಖ್ಯೆ. 5501

ಪುಟ ಸಂ. 245–253 ದೆಸ್ತಾವೇಜ

ಸಂಖ್ಯೆ.209 ದಿನಾಂಕ:18-05-2002

ರಂದು ನೋಂದಾಯಿಸಿರುತ್ತಾರೆ. ಶ್ರೀಮತಿ

ಎಸ್.ಪದ್ರಾವತಿ ರವರು ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಖಾತಾ ದಾಖಲಿಸಿ ಕೊಂಡು ಕಂದಾಯ ಪಾವತಿಸುತ್ತಿರುತ್ತಾರೆ

ಸದರಿಯವರು ಮೈಸೂರು ನಗರಾಭಿವೈ*ರಿ*

ಪ್ರಾಧಿಕಾರಕ್ಕೆ ಕ್ರಯಪತ್ರ ಕೋರಿ ಅರ್ಜಿ

ಶ್ರೀಮತಿ. ಎಸ್.ಪದ್ರಾವತಿ ಕೋಂ ಶ್ರೀ

ಎಸ್.ವೆಂಕಟಾಚಲಂ, ಮನೆ ನಂ. 613/2

ಕೆ/9, ಸುಣ್ಣದಕೇರಿ 1ನೇ ಅಡ್ಡ ರಸ್ತೆ

ಕೆ.ಆರ್.ಮೊಹಲ್ಲಾ, ಮೈಸೂರು ರವರು

ಕ್ರಯಪತ್ರ ಕೋರಿ ಮೈಸೂರು ನಗರಾಭಿವೃಡಿ

ಪ್ರಾಧಿಕಾರಕ್ಕೆ ಮನವಿ ಸಲಿಸಿರುತಾರ

ಆದ್ದರಿಂದ ಇವರಿಗೆ ಸದರಿ ನಿವೇಶನವನು

ಕ್ರಯಪತ್ರದಂತೆ ವರ್ಗಾವಣೆ ಮಾಡಿ ್ರ ಕ್ರಯಪತ್ರ ನೀಡುವ ಬಗ್ಗೆ ಈ ಪ್ರಕಟಣೆ

ಹೊರಡಿಸಿದ ಹದಿನೈದು ದಿನಗಳೊಳಗೆ

ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಲಿಖತ

ವಾಗಿ ಆಯುಕ್ಷರು, ಮೈಸೂರು ನಗರಾಭ

ವೃದ್ಧಿ ಪ್ರಾಧಿಕಾರ, ಮೈಸೂರು ಇವರಿಗೆ

ಆಕ್ಷೇಪಣೆ ಸಲ್ಲಿಸದಿದ್ದಲ್ಲಿ, ಆಕ್ಷೇಪಣೆ ಏನೂ

ಇಲ್ಲವೆಂದು ಭಾವಿಸಿ ಕಾನೂನಿನ ರೀತ್ರಾ

ಮುಂದಿನ ಕಮವಹಿಸಲಾಗುವುದು.

ಸಲ್ಲಿಸಿರುತ್ತಾರೆ.

ಉಪನೋಂದಣಾಧಿಕಾರಿ,

ಸಾಮೂಹಿಕ



ಬಿಜೆಪಿ ಅಭ್ಯರ್ಥಿ ಆರ್.ರಘು ಮೊದಲ ಪ್ರಾಶಸ್ತ್ರದ ಮತ ಗಳಲ್ಲಿ ಜಯಗಳಿಸುತ್ತಾರೆ. ಕೇಂದ್ರದ ಬಿಜೆಪಿ ಸರ್ಕಾರ ಗ್ರಾಪಂ ಗಳಿಗೆ ಹೆಚ್ಚಿನ ಅನುದಾನ, ಅಧಿಕಾರ ನೀಡಿದೆ. ಈ ಹಿಂದೆ ಜಿಪಂಗೆ ಅನುದಾನ ಬರುತ್ತಿತ್ತು. ನರೇಂದ್ರಮೋದಿ ಸರ್ಕಾರ ಬಂದ ಮೇಲೆ ನೇರವಾಗಿ ಗ್ರಾಪಂಗೆ ಹೋಗುತ್ತಿದೆ. ಎಲ್ಲೇ ಹೋದರೂ ಬಿಜೆಪಿಗೆ ಮತ ಹಾಕುತ್ತೇವೆ ಅಂತ ಹೇಳುತ್ತಿದ್ದರು. ಕಾಂಗ್ರೆಸ್, ಜಾ.ದಳದ

ಬಗ್ಗೆ ಜನರು ಬೇಸತ್ತಿದ್ದಾರೆ. ಈ ಚುನಾವಣೆಯ ಫಲಿತಾಂಶವು ಅಭಿವೃದ್ಧಿ ಪರವಾಗಿ ಬರಲಿದೆ.

ಧರಿಸಿ ಸಾಲುಗಟ್ಟಿ ಮತ ಚಲಾಯಿಸಿದರು. ಇದಾದ

ಬಳಿಕ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಎಸ್.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡರು ಹೇಳಿ ರುವ ಇಬ್ಬರು ಅಭ್ಯರ್ಥಿಗಳಿಗೆ ನಮ್ಮ ಮತ ಚಲಾಯಿಸಿದ್ದೇವೆ. ನಾವೆಲ್ಲರೂ ಜಿ.ಟಿ.ದೇವೇಗೌಡರ ಬೆಂಬಲಿಗರಾಗಿದ್ದೇವೆ. ಹಾಗಾಗಿ, ಅವರು ಹೇಳಿರುವ ಇಬ್ಬರು ಅಭ್ಯರ್ಥಿಗಳಿಗೆ ನಮ್ಮ ಮತ ಚಲಾಯಿಸಿದ್ದೇವೆ. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದು ಖುಷಿ ನೀಡಿದೆ. ಪಕ್ಷೇತರ ಅಭ್ಯರ್ಥಿಗಳು ಸೇರಿ ಎಲ್ಲರೂ ಮತ ಕೇಳಿದ್ದಾರೆ. ನಮ್ಮ ನಾಯಕರಾದ ಶಾಸಕ ಜಿ.ಟಿ.ದೇವೇಗೌಡ ಅವರು 2 ಮತಗಳನ್ನು ಯಾರಿಗೆ ಹಾಕಬೇಕೆಂದು ಸೂಚಿಸಿದ್ದಾರೆ.

■ ರೇಣುಕಾ, ಗ್ರಾಪಂ ಅಧ್ಯಕ್ಷೆ, ಆನಂದೂರು

ಬೆಂಬಲಿಗರಿಗೂ ಇಲ್ಲ ತಿಂಡಿ-ಊಟ

ಮೈಸೂರು: ಮೈಸೂರು ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಂಬಲಿಗರಿಗೆ ಊಟ-ತಿಂಡಿ ವ್ಯವಸ್ಥೆ ಮಾಡುತ್ತಿದ್ದ ಮುಖಂಡರು ಈ ಬಾರಿ ಚುನಾವಣಾ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವರಿಗೂ ಸರಿಯಾಗಿ ನೋಡಿಕೊಂಡಿರಲಿಲ್ಲ. ಹೀಗಾಗಿ, ಮೈಸೂರು ತಾಲ್ಲೂಕಿನ ಮತಗಟ್ಟೆಯೊಂದ ರಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆಯಾದರೂ ತಿಂಡಿ ಬಾರದ ಕಾರಣ ಏಜೆಂಟ್ ಕೂರದೆ ಜಾಗ ಖಾಲಿ ಮಾಡಿದ್ದರು. ಕೊನೆಗೆ ಸ್ಥಳೀಯವಾಗಿ ವ್ಯವಸ್ಥೆಯನ್ನು ಮುಖಂಡರು ಮಾಡುವ ಮೂಲಕ ಏಜೆಂಟರನ್ನು ಮತ್ತೆ ಮನವೊಲಿಸಿ ಸಂಜೆ ತನಕ ಕೂರಿಸಿದರು. ಗೊಣಗುತ್ತಲೇ ಹಲವರು ತಮ್ಮ ಪಕ್ಷದ ಪರವಾಗಿ ಕೆಲಸ ಮಾಡಿ, ಚುನಾವಣೆ ಕಾರ್ಯ

ಮತ ಚಲಾಯಿಸಿದ ಮೈಸೂರು ಪಾಲಿಕೆ ಸದಸ್ಯರು

ತಮ ಹಕ್ಕು ಚಲಾಯಿಸಿದರು



ಮೈಸೂರು ನಗರಪಾಲಿಕೆ ಆವರಣದಲ್ಲಿ ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು. ಶಾಸಕರಾದ ತನ್ವೀರ್ ಸೇಟ್

ಹಾಗೂ ನಾಗೇಂದ್ರ ಅವರು ತಮ್ಮ ತಮ್ಮ ಪಕ್ಷದ ಸದಸ್ಯರೊಂದಿಗೆ ಹಾಜರಿದ್ದರು.

ಮೈಸೂರು: ಮಹಾಪೌರ- ಉಪ ಮಹಾಪೌರರ ಚುನಾವಣೆಯಲ್ಲಿ ಸದಸ್ಯರ ಜೊತೆಗೆ ನಾಮ ನಿರ್ದೇಶಿತ ಸದಸ್ಯರು ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ಮತ ಚಲಾಯಿಸಿದರು. ಪಿ.ಟಿ.ಕೃಷ್ಣ, ಚಿಕ್ಕವೆಂಕಟು, ಎಲ್.ಜಗದೀಶ್, ಕೆ.ಜೆ.ರಮೇಶ್, ಆಶಾ ನಾಗಭೂಷಣ್ ಸಿಂಗ್ ಅವರು ಬಿಜೆಪಿ ಪಕ್ಷದ ಸದಸ್ಯರೊಂದಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ಮೂಲಕ ಗಮನ ಸೆಳೆದರು. ನಾಮ ನಿರ್ದೇಶಿತ ಸದಸ್ಕರಿಗೆ ಮತದಾನ ಹಕ್ಕು ಇಲ್ಲವೆಂದು ಭಾವಿಸಿದ್ದರು. ಆದರೆ, ಜಿಲ್ಲಾಧಿ ಕಾರಿ ಕಚೇರಿಯಿಂದ ಮಾಹಿತಿ ಪಡೆದುಕೊಂಡಿ ದ್ದರು. ಸೇರ್ಪಡೆಯಾಗಿದ್ದರಿಂದ ಬಹಳ ಖುಷಿಯಿಂದ ಮತಚಲಾಯಿಸಿ ಸಂಭ್ರಮಿಸಿದರು.

ಸಂಭ್ರಮವೇ ಇಲ್ಲದ ಪಾಲಿಕೆ ನಗರಪಾಲಿಕೆ ಮತಗಟ್ಟೆಯಲ್ಲಿ ಪಾಲಿಕೆ ಸದಸ್ಯರನ್ನು ಹೊರತುಪಡಿಸಿದರೆ ಬೇರ್ನಾವ

ಮೈಸೂರು: ಇತ್ತೀಚೆಗೆ ಯುವ ಸಮೂಹ ಡ್ರಗ್ಸ್

ಸೇವನೆ ಒಂದು ಫ್ಯಾಷನ್ ಎಂದು ತಿಳಿದುಕೊಂಡಿ

ದ್ದಾರೆ. ಡ್ರಗ್ಸ್ ಹಾವಳಿಯನ್ನು ತಪ್ಪಿಸಲು ಕಲಬುರಗಿ

ಸ್ಟ್ರೆಕ್ಲಿಂಗ್ ಕ್ಲಬ್ನಾಂದ ನಗರದಲ್ಲಿ ಜಾಗೃತಿ

ಮೂಡಿಸುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು

ಎಂದು ನಗರ ಪೊಲೀಸ್ ಕಮಿಷನರ್ ಡಾ.

ಕಲಬುರಗಿ ಸೈಕ್ಲಿಂಗ್ ಕ್ಲಬ್, ಯುವ ಸಬಲೀ

ಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ರಾಷ್ಟ್ರೀಯ

ಸಾಹಸ ಅಕಾಡೆಮಿ ಸಹಯೋಗದಲ್ಲಿ 'ಮಾದಕ

ಇಂತಹ ವ್ಯಸನಗಳಿಂದ ಯುವ ಸಮೂಹ

ಚಂದ್ರಗುಪ್ತ ಹೇಳಿದರು.

ಸಂಭ್ರಮವೇ ಇರಲಿಲ್ಲ. ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಒಟ್ಟಾಗಿ ಮಾತನಾಡುತ್ತಿದ್ದರು. ಉಳಿದಂತೆ ಸಿಬ್ಬಂದಿ ಕಚೇರಿಗೆ ಆಗಮಿಸಿ ಕರ್ತವ್ಯದಲ್ಲಿತೊಡಗಿದ್ದರು.ಉಳಿದಂತೆ,ಬೇರ್ಯಾರೂ ಪಾಲಿಕೆಯತ್ತ ಸುಳಿಯದ ಕಾರಣ ಪೊಲೀಸರು ವಿರಾಮವಾಗಿ ಕುಳಿತಿದ್ದರು.

ಅಭ್ಯರ್ಥಿಗಳಿಗಿಲ್ಲ ಹಕ್ಷಿನ ಅವಕಾಶ: ಚುನಾ

ಡ್ರಗ್ಸ್ ಸೇವನೆ ತಡೆಯಲು ಸೈಕ್ಲಿಂಗ್ ಜಾಗೃತಿ

ಕಲಬುರಗಿ ಸೈಕ್ಲಿಂಗ್ ಕ್ಲಬ್ನಿಂದ ಮೈಸೂರಿನಲ್ಲಿ ಜಾಗೃತಿ ಅಭಿಯಾನ

ಕಾರ್ಯಕರ್ತರೂ ಕಾಣಿಸಿಕೊಳ್ಳದ ಕಾರಣ ವಣೆಯಲ್ಲಿ ಸ್ಪರ್ಧೆ ಮಾಡಿರುವ ಏಳು ಅಭ್ಯರ್ಥಿ ಗಳು ಚುನಾಯಿತ ಸದಸ್ಯರಲ್ಲದ ಕಾರಣ ಮತ ದಾನದಿಂದ ದೂರ ಉಳಿಯಬೇಕಾಯಿತು. ಡಾ.ಡಿ.ತಿಮ್ಮಯ್ಯ,ಆರ್.ರಘು,ಸಿ.ಎನ್.ಮಂಜೇ ಗೌಡ,ವಾಟಾಳ್ ನಾಗರಾಜ್, ಆರ್.ಮಂಜು ನಾಥ್, ಗುರುಲಿಂಗಯ್ಯ, ಕೆ.ಸಿ.ಬಸವರಾಜಸ್ರಾಮಿ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಸದಸ್ಯರಾಗದ ಕಾರಣಮತಚಲಾಯಿಸುವಹಕ್ಕುಹೊಂದಿರಲಿಲ್ಲ.



ಮೈಸೂರು ನಗರಪಾಲಿಕೆಯ ನಾಮನಿರ್ದೇಶಿತ ಐವರು ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು.

ಮೈಸೂರು: ಹ್ಯೂಮನ್ ರೈಟ್ಸ್ ಸೋಶಿಯಲ್ ಜಸ್ಷಿಸ್ ಲಿಬರ್ಟಿಸ್ ಆಕ್ಷಿವ್ ಫೋರಂನ ಮೈಸೂರು ವಿಭಾಗದ ಉದ್ಘಾಟನಾ ಕಾರ್ಯಕ್ರಮವನ್ನು ಡಿ.12ರಂದು ಬೆಳಗ್ಗೆ 10 ಗಂಟೆಗೆ ಕನಕದಾಸ ನಗರ, ದಟ್ಟಗಳ್ಳಿ 3ನೇ ಹಂತದಲ್ಲಿ ಹಮ್ಜಿಕೊಳ್ಳಲಾಗಿದೆ. ಫೋರಂನ ರಾಜ್ಯಾಧ್ಯಕ್ಷ ಆರ್.ಎಸ್.ಚಂದ್ರಶೇಖರ್, ಸಲಹೆಗಾರರಾದ ಆರ್.ಗಂಗಾಧರ್, ಎನ್.ವೆಂಕಟೇಶ ಮೂರ್ತಿ ಇನ್ಷಿತರರು ಭಾಗವಹಿಸಲಿದ್ದಾರೆ. ಮಾಹಿತಿಗಾಗಿ ಮೊ.ಸಂ.9886859517 ಸಂಪರ್ಕಿಸಬಹುದು.

20x30. ಲಾಲ್ಬಹುದೂರ ಶಾಸ್ತಿನಗರ, ನಿವೇಶನ ಖಾತೆ, ಸ್ವಾಧೀನ ಮಂಜೂರಾತಿ ಪತ್ರದ ದಾಖಲೆ ಮನೆಯಿಂದ

ಕಾಣೆಯಾಗಿದೆ. ಸಿಕ್ಕಿದವರು ಕೂಡಲೇ ಘೋನ್ ಮಾಡುವುದು.

0821-2482162

ಕಳೆದಿದೆ

ಏಕನಾಥರೈ ಮತ್ತು ವಿಜಯಕುಮಾರ ರವರ ಮೈಸೂರು ತಾಲ್ಲೂಕು ಜಯಪುರ ಹೋಬಳಿ, ಮರಟೀಕ್ಯಾತನಹಳ್ಳಿ ಗ್ರಾಮದ ಸರ್ವೇ ನಂ. 117/ĭ,2,3, 118/1,2,3, 119/1 2 ಮತ್ತು 120 ಹಾಗೂ ಬೋಗಾದಿ ಗಾಮದ ಸರ್ವೇ ನಂ.279/1.2 ಇದರ ಖಾತಾ ವರ್ಗಾವಣೆ ಪತ್ರ ಕಳೆದಿದ್ದು,

ಸ್ಥಳ : ಮೈಸೂರು ದಿನಾಂಕ : 10ನೇ ಡಿಸೆಂಬರ್ 2021

ಸಿಕ್ಕಿದವರು ಸಂಪರ್ಕಿಸಿ 9448054220, 9448065225 ನಂಜನಗೂಡು ತಾಲ್ಲೂಕು ವ್ಯವಸಾಯೋತ್ವನ್ನ ಮಾರಾಟ

ವಾರ್ಷಿಕ ಮಹಾಸಬೆ

ದಿನಾಂಕ:18-12-2021ನೇ ಶನಿವಾರ ಬೆಳಗ್ಗೆ 11.00 ಗಂಟೆಗೆ ಶ್ರಾವಣ ಕಲ್ಯಾಣ ಮಂಟಪ (ಕೌಸಲ್ಯ ಕಾಂಪ್ಲೆಕ್ಸ್), ಜೆ.ಎಸ್.ಎಸ್. ಪಾಲಿಟೆಕ್ಟಿಕ್ ಕಾಲೇಜು ಎದುರು, ನಂಜನಗೂಡು ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೆ.ಜಿ.ಮಹೇಶ್ ಕುರಹಟ್ಟಿ ಇವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ. ಆಹ್ವಾನ ಪತ್ರಿಕೆ ತಲುಪದಿದ್ದವರು ಇದನ್ನೇ ಆಹ್ವಾನ ಪತ್ರಿಕೆ ಎಂದು ಪರಿಗಣಿಸಿ ಸಂಘದ ಸದಸ್ಯರುಗಳು ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ತಿಗೊಳಿಸಬೇಕಾಗಿ

ದಿನಾಂಕ:09-12-2021 ಸ್ಥಳ: ನಂಜನಗೂಡು

ಕಾರ್ಯಕಾರಿ ಮಂಡಳಿ ಅಪ್ಪಣೆ ಮೇರೆಗೆ, ಶ್ರೀಮತಿ ಜೆ.ಎಂ. ಜಯಲಕ್ಷ್ಮಿ, ಕಾರ್ಯದರ್ಶಿ,

CIN: L51909KA1981PLC004198 ನೋಂದಾಯಿತ ಕಛೇಲಿ: ಹೂಟಗಳ್ಲ ಶೈಗಾಲಿಕಾ ಪ್ರದೇಶ, ಹುಣನೂರು ರಸ್ತೆ ಪಕ್ಷ, ಮೈನೂರು, ಕರ್ನಾಟಕ - 570 018

ಸೂಚನೆ

ಈ ಮೂಲಕ ಸೂಚನೆ ನೀಡುವುದೇನೆಂದರೆ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ(ಲೆಕ್ಕಪತ್ರ ನಿರ್ವಹಣೆ, ಪರಿಶೋಧನೆ ಮತ್ತು ವರ್ಗಾವಣಿ) ನಿಯಮ ಕಟ್ಟಳೆಗಳು, 2016 ("ನಿಯಮಗಳು") ಮತ್ತು 2013ರ ಕಂಪನಿಗಳ ಕಾಯ್ದೆ ಕಲಂ 124(6)ರನ್ನೆಯ ಕಂಪನಿಯು ನಿರಂತರವಾಗಿ ಏಳು ವರ್ಷ ಅಥವಾ ಅದಕ್ಕೂ ಹೆಚ್ಚಿನ ಕಾಲ ಡಿವಿಡೆಂಡ್ ಪಾವತಿಯಾಗದ ಅಥವಾ ಕ್ಲೈಮ್ ಆಗದಿರುವಂತಹ ಷೇರುಗಳನ್ನು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ (ಐಇಪಿಎಫ್)ಗೆ ಕಡ್ಡಾಯವಾಗಿ ವರ್ಗಾಯಿಸಬೇಕು.

ನಿಯಮಗಳ ಕಟ್ಟಳೆಗಳಂತೆ ಮತ್ತು ತಿಳಸುವುದೇನೆಂದರೆ, ಸಂಬಂಧಪಟ್ಟ ಷೇರುದಾರರಿಗೆ, ಕಂಪನಿಯೊಂದಿಗೆ/ರಿಜಿಷ್ಟಾರ್ ಮತ್ತು ಷೇರು ದಾಖಲೆಗಳು(ಆರ್.ಟ.ಎ)ರಲ್ಲ ಲಭ್ಯವಿರುವ ಅವರ ಇತ್ತೀಔನ ವಿಳಾಸಗಳಗೆ ನೋಚೀಸ್ ಕಳುಹಿಸಲಾಗಿದೆ.

ಸಂಬಂಧಪಟ್ಟ ಷೇರುದಾರರಿಗೆ ಕೋರಿಕೊಳ್ಳುವುದೇನೆಂದರೆ, ಹಣಕಾಸು ವರ್ಷ 2013–14 ರ ನಂತರದ ಅವರ

ಶ್ರೀ. ಹರೀಶ್ ಕೆ, ವ್ಯವಸ್ಥಾಪಕರು

ದೇಬದಾಸ್ ಪಾಂಡ

ಸಲ್ಲಿಸುವುದು. ನಿಗದಿತ ಅವಧಿಯಲ್ಲಿ **ಆಟೋಮೋೞವ್ ಆಕ್ಸೆಲ್ಸ್** ಪರವಾಗಿ

ವಿಶೇಷ ತಹಶೀಲ್ತಾರ್, ವಲಯ ಕಛೇರಿ-2 ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ವಸ್ತು ಬೇಡ' ಎಂಬ ಧ್ಯೇಯದೊಂದಿಗೆ ನಗರದ ಮುಂದಿನ ದಿನಗಳಲ್ಲಿ ಇಂತಹ ಜಾಗೃತಿ ಅಭಿಯಾನಕ್ಕೆ ಚಾಮುಂಡಿವಿಹಾರ ಕ್ರೀಡಾಂಗಣಕ್ಕೆ ಆಗಮಿಸಿದ ಸೈಕಲ್ ರ್ಯಾಲಿ ಸ್ವಾಗತಿಸಿ ಅವರು ಮಾತನಾಡಿದರು. ಇಲಾಖೆಯಿಂದ ಎಲ್ಲ ರೀತಿಯ ಯುವಕರು ಹೆಚ್ಚು ಮಾದಕ ವಸ್ತುಗಳನ್ನು ನೀಡಲಾಗುವುದು ಎಂದರು. ಸೇವಿಸಿ, ಮಾನಸಿಕ ಖಿನತೆಗೆ ಒಳಗಾಗುತ್ತಿದ್ದಾರೆ.

ಕಲಬುರಗಿ ಸೈಕ್ಲಿಂಗ್ ಕ್ಲಬ್ ಕಿರಣ್ ಕುಮಾರ್ ಮಾತನಾಡಿ, ಸುಮಾರು 45 ಮಂದಿ ಕಲಬುರಗಿಯಿಂದ ಮೈಸೂರಿಗೆ ಬಿಂದಿದ್ದೇವೆ. ಮೈಸೂರಿನಿಂದ ಶನಿವಾರ ಬೆಳಿಗ್ಗೆ 5.30ಕ್ಕೆ ರ್ಯಾಲಿ ಹೊರಡಲಿದ್ದು, ಮೈಸೂರಿನ 30 ಮಂದಿ ಈ ರ್ಯಾಲಿ ಜೊತೆ ವಿರಾಜಪೇಟೆಗೆ ಬರಲಿದ್ದಾರೆ ಎಂದರು.

ಶಾಲಿನಿ ರಜನೀಶ್, ಪ್ರವೀಣ್ಕುಮಾರ್, ಸಂತೋಷ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಸಹಕಾರ ಸಂಘ ನಿಯಮಿತ, ನಂಜನಗೂಡು.

ನಮ್ಮ ಸಂಘದ 2020–21ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಕೋರಲಾಗಿದೆ.

ಟಿ.ಎ.ಪಿ.ಸಿ.ಎಂ.ಎಸ್.ಲಿ.,ನಂಜನಗೂಡು.

ನಿಯಮಿತ ಆಕೆಲ್ (IATF 16949 : 2016 Company)

ಇ-ಮೇಲ್: sec@autoaxle.com ವೆಬ್ಸ್ಟ್ರೆಡ್: www.autoaxle.com

ಇಂಟರ್ ಆಅಯಾ ಐ.ಇ.ಪಿ.ಎಫ್ಗೆ ವರ್ಗಾಯಸಲಾದ ಷೇರುಗಳ ವಿವರಗಳನ್ನು ಕಂಪನಿಯ ವೆಬ್ಸೈಬ್ನಲ್ಲ ಹಾಗೂ ಅಂತಹ ಷೇರುದಾರರ ಪಟ್ಟಯನ್ನು ಕಂಪನಿಯ ವೆಬ್ಸೈಟ್ <u>www.autoaxle.com</u> ನಲ್ಲೂ ಸಹ ಪ್ರದರ್ಶಿಸಲಾಗಿದೆ.

ಪಾವತಿಯಾಗದ/ಕ್ಲೈಮ್ ಮಾಡದ ಡಿವಿಡೆಂಡ್ಗಳನ್ನು ಮಾರ್ಚ್ 12, 2022 ರೊಳಗಾಗಿ ಕ್ಲೈಮ್ ಮಾಡಬೇಕು. ತದನಂತರ ಕ್ಲೈಮ್ ಮಾಡಲು ವಿಫಲರಾದಲ್ಲ ಅಂತಹ ಷೇರುಗಳನ್ನು ಐ.ಇ.ಪಿ.ಎಫ್ಗೆ ವರ್ಗಾಯಿಸಲಾಗುತ್ತದೆ. ಏನಾದರೂ ಇದ್ದಲ್ಲ, ಅಂತಹ ಷೇರುಗಳಗೆ ಸೇರಿಕೊಳ್ಳುವ ಪ್ರಾಧಿಕಾರದಿಂದ "ನಿಯಮ"ಗಳಡಿ ನಿಗದಿಪಡಿಸಲಾದ ಕ್ರಮಗಳನ್ನು ಅನುಸರಿಸಿ ಕ್ಲೈಮ್ ಮಾಡಿಕೊಳ್ಳಬೇಕಾಗುತ್ತದೆ.

ಪಾವತಿಯಾಗದ/ಕ್ಷೈಮ್ ಆಗದ ಡಿವಿಡೆಂಡ್(ಗಳ) ವಿವರಗಳು ಬೇಕಾದಲ್ಲ ಕಂಪನಿಯ (ಆರ್ೞಎ)ರವರನ್ನು ಕೆಳಕಂಡ ವಿಳಾಸದಲ್ಲ ಸಂಪರ್ಕಿಸಬಹುದು:

ಇಂಚಿಗ್ರೇಬೆಡ್ ರಿಜಿಸ್ಟ್ ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈವೆಟ್ ಅಮಿಟೆಡ್, ನಂ.30, ರಮಣ ರೆಸಿಡೆನ್ಸಿ, 4ನೇ ಕ್ರಾಸ್, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560003. ಫೋನ್: +91 80 23460815-818 ಫ್ಯಾಕ್ಸ್: +91 80 23460819 ಇ–ಮೈಲ್: <u>irg@integratedindia.in</u>

